



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬ಎ Part - VIA	ಮೈಸೂರು, ಬುಧವಾರ, ೦೬, ನವೆಂಬರ್, ೨೦೨೪ (ಕಾರ್ತಿಕಾ, ೧೫, ಶಕವರ್ಷ, ೧೯೪೬) MYSURU, WEDNESDAY, 06, NOVEMBER, 2024 (KARTHIKA, 15, SHAKAVARSHA, 1946)	ನಂ. ೨೫ No. 25
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ರಜತಾದ್ರಿ ಮಣಿಪಾಲ, ಉಡುಪಿ - 576104 Email: deo.udupi@gmail.com	ಕರ್ನಾಟಕ ಸರ್ಕಾರ  (ಕಂದಾಯ ಇಲಾಖೆ)	Office of the Deputy Commissioner & District Magistrate Udupi District, "Rajatadri", Manipal, Udupi - 576104 Office: 0820-2574924, 2574925

ನಂ. ಇಎಲ್‌ಎನ್ (2) ಸಿಆರ್ :29/2024 E-126990

ದಿನಾಂಕ : 06.11.2024

ಪ್ರಪತ್ರ-2

(12)(2) ನೇ ನಿಯಮವನ್ನು ನೋಡಿ

ಅಧಿಸೂಚನೆ

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ, ಮುಂತಾದ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ 35-ಅಮಾಸೆಬೈಲು ಗ್ರಾಮ ಪಂಚಾಯತಿಯ 1 ಸ್ಥಾನ, ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮ ಪಂಚಾಯತಿಯ 1 ಸ್ಥಾನ, ಉಡುಪಿ ತಾಲೂಕಿನ ಬೊಮ್ಮರ ಬೆಟ್ಟ ಗ್ರಾಮ ಪಂಚಾಯತಿಯ 1 ಸ್ಥಾನ, 13-ಕೊಡಿಬೆಟ್ಟ ಗ್ರಾಮ ಪಂಚಾಯತಿಯ 1 ಸ್ಥಾನ, ಕಾರ್ಕಳ ತಾಲೂಕಿನ ಈಡು ಗ್ರಾಮ ಪಂಚಾಯತಿಯ 1 ಸ್ಥಾನ, ನಲ್ಲೂರು ಗ್ರಾಮ ಪಂಚಾಯತಿಯ 1 ಸ್ಥಾನ, ನಿಟ್ಟೆ ಗ್ರಾಮ ಪಂಚಾಯತಿಯ 1 ಸ್ಥಾನ, ನೀರೆ ಗ್ರಾಮ ಪಂಚಾಯತಿಯ 3 ಸ್ಥಾನ ಹಾಗೂ 5-ಕೆರ್ವಾಳೆ ಗ್ರಾಮ ಪಂಚಾಯತಿಯ 1 ಸ್ಥಾನ ಕಡ್ಡಲ ಗ್ರಾಮ ಪಂಚಾಯತಿಯ 1 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ವೇಳಾಪಟ್ಟಿಯನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ಇವರು ಆದೇಶ ಸಂಖ್ಯೆ: SECK/RLB/BELN(GP)1/2023, E-81253 ದಿನಾಂಕ: 18.10.2024 ಮತ್ತು 25.10.2024 ರಂತೆ ಆದೇಶ ಹೊರಡಿಸಿರುತ್ತಾರೆ.

ಆದ್ದರಿಂದ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಅನುಬಂಧ-1 ರಲ್ಲಿ ತಿಳಿಸಿರುವ ಗ್ರಾಮ ಪಂಚಾಯತ್ ಗಳ ಸದಸ್ಯ ಸ್ಥಾನವು ತೆರವಾಗಿರುವುದರಿಂದ ಈ ಸದಸ್ಯ ಸ್ಥಾನಗಳನ್ನು ತುಂಬುವ ಸಲುವಾಗಿ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮರನ್ವಯ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ಕೆ.ವಿದ್ಯಾಕುಮಾರಿ, ಭಾ.ಆ.ಸೇ ಎಂಬ ಹೆಸರಿನ ನಾನು, ಈ ಕೆಳಕಂಡ ಚುನಾವಣಾ ವೇಳಾ ಪಟ್ಟಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿರುತ್ತೇನೆ.

(೧)

ಚುನಾವಣಾ ವೇಳಾ ಪಟ್ಟಿ

1	ನಾಮಪತ್ರಗಳನ್ನು ಸ್ವೀಕರಿಸುವ ಪ್ರಾರಂಭದ ದಿನ ಮತ್ತು ದಿನಾಂಕ	06.11.2024	ಬುಧವಾರ
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	12.11.2024	ಮಂಗಳವಾರ
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	13.11.2024	ಬುಧವಾರ
4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ ಮತ್ತು ದಿನ	15.11.2024	ಶುಕ್ರವಾರ
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	23.11.2024	ಶನಿವಾರ
6	ಮರು ಮತದಾನ ಅವಶ್ಯವಿದ್ದರೆ ಮರು ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	25.11.2024	ಸೋಮವಾರ
7	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲೂಕಿನ ಕೇಂದ್ರ ಸ್ಥಳದಲ್ಲಿ)	26.11.2024	ಮಂಗಳವಾರ
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	26.11.2024	ಮಂಗಳವಾರ

1. ಮತದಾನದ ಸಮಯ: ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ

2. ಮತಗಳ ಎಣಿಕೆಯ ದಿನಾಂಕ: 26.11.2024 ರಂದು ಬುಧವಾರ ಬೆಳಿಗ್ಗೆ 8.00 ಗಂಟೆಯಿಂದ (ತಾಲೂಕಿನ ಕೇಂದ್ರ ಸ್ಥಳಗಳಲ್ಲಿ)

(ಡಾ. ಕೆ ವಿದ್ಯಾಕುಮಾರಿ ಭಾ.ಆ.ಸೇ)

ಜಿಲ್ಲಾ ಚುನಾವಣಾಧಿಕಾರಿ

ಹಾಗೂ ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ

ಅನುಬಂಧ-1

ಉಪ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಯ ಹೆಸರು ಗ್ರಾಮ ಪಂಚಾಯತಿಯ ಕ್ಷೇತ್ರದ ಹೆಸರು ಹಾಗೂ ಸದಸ್ಯ ಸ್ಥಾನದ ಮೀಸಲಾತಿ ವಿವರ			
ತಾಲೂಕು	ಗ್ರಾಮ ಪಂಚಾಯತಿಯ ಹೆಸರು	ತೆರವಾಗಿರುವ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಸದಸ್ಯ ಸ್ಥಾನದ ಮೀಸಲಾತಿ ವಿವರ
ಕುಂದಾಪುರ	35-ಅಮಾಸೆಬೈಲು	1-ಅಮಾಸೆಬೈಲು	ಸಾಮಾನ್ಯ ಮಹಿಳೆ
ಬ್ರಹ್ಮಾವರ	ಕೋಟ	2-ಗಿಳಿಯಾರು	ಸಾಮಾನ್ಯ ಮಹಿಳೆ
ಉಡುಪಿ	ಬೊಮ್ಮರಬೆಟ್ಟು	5-ಬೊಮ್ಮರಬೆಟ್ಟು	ಅನುಸೂಚಿತ ಜಾತಿ (ಮಹಿಳೆ)
	13-ಕೊಡಿಬೆಟ್ಟು	4-ಅಂಜಾರು	ಸಾಮಾನ್ಯ
ಕಾರ್ಕಳ	ಈಡು	2-ಈಡು	ಅನುಸೂಚಿತ ಪಂಗಡ (ಮಹಿಳೆ)
	ನಲ್ಲೂರು	5-ನಲ್ಲೂರು	ಅನುಸೂಚಿತ ಜಾತಿ (ಮಹಿಳೆ)
	ನಿಟ್ಟೆ	6-ನಿಟ್ಟೆ	ಸಾಮಾನ್ಯ ಮಹಿಳೆ
	ನೀರೆ	1-ನೀರೆ	ಅನುಸೂಚಿತ ಪಂಗಡ (ಮಹಿಳೆ)
		2-ನೀರೆ	ಹಿಂದುಳಿದ ವರ್ಗ-ಅ
		2-ನೀರೆ	ಸಾಮಾನ್ಯ
	ಕೆರ್ವಾಶೆ	3-ಕೆರ್ವಾಶೆ	ಸಾಮಾನ್ಯ
	ಕಡ್ತಲ	1-ಕುಕ್ಕುಂಜೆ	ಹಿಂದುಳಿದ ವರ್ಗ-ಬ

(ಡಾ. ಕೆ ವಿದ್ಯಾಕುಮಾರಿ ಭಾ.ಆ.ಸೇ)

ಜಿಲ್ಲಾ ಚುನಾವಣಾಧಿಕಾರಿ

ಹಾಗೂ ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ